



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ಕನ್ನಡ
ವಾರ್ತಾಪತ್ರಿಕೆ

ಸಂಪುಟ : 32 | ಸಂಚಿಕೆ : 28 | 15 ಅಕ್ಟೋಬರ್ 2025 | ಬುಧವಾರ | ಪುಟಗಳು : 8 | ಬೆಲೆ : 2/-

ಚೆಕ್‌ಗಳು ಎರಡು ಗಂಟೆಯೊಳಗೆ ವಿಲೇವಾರಿ ಮಾಡಲ ಹಂತ ಜಾರಿಯಾಗಿದ್ದು, ಎರಡನೇ ಹಂತ ಜನವರಿ 3ರಿಂದ ಜಾರಿಯಾಗಲಿದೆ

ಮುಂಬೈ : ಬ್ಯಾಂಕುಗಳಿಗೆ ಸಲ್ಲಿಸಲಾಗುವ ಚೆಕ್‌ಗಳನ್ನು ಕೆಲವೇ ಗಂಟೆಗಳಲ್ಲಿ ವಿಲೇವಾರಿ ಮಾಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶದಂತೆ ದೇಶದ ಎಲ್ಲಾ ಬ್ಯಾಂಕುಗಳು ಈ ಹೊಸ ನಿಯಮವನ್ನು ಜಾರಿಗೆ ತಂದಿವೆ.

ಮೊದಲ ಹಂತದಲ್ಲಿ, ಅಂದರೆ, 2025ರ ಅ.4ರಿಂದ ಚೆಕ್ ಪಡೆಯುವ ಬ್ಯಾಂಕ್ ಚೆಕ್‌ಗೆ ಸಂಬಂಧಿಸಿದ ಖಾತೆ ಇರುವ ಬ್ಯಾಂಕಿನ ಬ್ರಾಂಚ್‌ಗೆ ಸಂದೇಶ ಕಳುಹಿಸಬೇಕು. ಆ ಸಂದೇಶವನ್ನು ಪಡೆಯುವ ಬ್ಯಾಂಕ್, ಆ ಚೆಕ್‌ಗೆ ಸಂಬಂಧಿಸಿದ ಖಾತೆಯು ತಮ್ಮಲ್ಲಿ ಇರುವ ಬಗ್ಗೆ, ಆ ಖಾತೆಯಲ್ಲಿ ಚೆಕ್‌ನಲ್ಲಿ ನಮೂದಿಸಲಾಗಿರುವಷ್ಟು ಹಣ ಇರುವ ಬಗ್ಗೆ ಸಂದೇಶ ಕಳುಹಿಸಿದ ಬ್ಯಾಂಕಿಗೆ



ಸಂಜೆ 7ರೊಳಗೆ ಮಾಹಿತಿ ನೀಡಬೇಕು. ಒಂದು ವೇಳೆ, ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೂ ಅದನ್ನೂ ಸಹ ತಮಗೆ ಚೆಕ್ ಸಂದೇಶ ಕಳುಹಿಸಿದ ಬ್ಯಾಂಕಿನ ಗಮನಕ್ಕೆ ತರಬೇಕು. ಈ ಪದ್ಧತಿಯು ಅ. 4ರಿಂದ 2026ರ ಜ.2ರವರೆಗೆ ಇರುತ್ತದೆ. ಮುಂದಿನ ವರ್ಷ 2026ರ ಜನವರಿ 3ರ ನಂತರ, ಚೆಕ್ ಕ್ಷಿಯರೆನ್ಸ್‌ಗೆ ಐಟಂ ಎಕ್ಸ್‌ಪೈರಿ ಟೈಮ್ (ಟಿಪ್ಲಸ್‌3) ಎಂಬ ನಿಯಮವನ್ನು ಜಾರಿಗೆ ತರಲಾಗುತ್ತದೆ. ಆಗ, ಚೆಕ್‌ಗಳು ಬೇಗನೇ ವಿಲೇವಾರಿಯಾಗಲು ಆರಂಭವಾಗುತ್ತವೆ.

ಉದಾಹರಣೆಗೆ, ಬೆಳಿಗ್ಗೆ 10 ಗಂಟೆಗೆ ಯಾವುದೇ ಬ್ಯಾಂಕಿಗೆ ಸಂದಾಯವಾದರೆ, ಅವರು ಆ ಖಾತೆಯಿರುವ ಬ್ಯಾಂಕಿಗೆ ಸಂದೇಶ ಕಳುಹಿಸಿ, ಅವರಿಂದ ಮಾಹಿತಿ ಪಡೆಯುವ ಪ್ರಕ್ರಿಯೆಯು ಮಧ್ಯಾಹ್ನ 2 ಗಂಟೆಯೊಳಗೆ ಮುಕ್ತಾಯವಾಗಬೇಕು ಎಂಬ ನಿಯಮ ಜಾರಿಗೆ ಬರುತ್ತದೆ. ಒಂದು ವೇಳೆ, 2 ಗಂಟೆಯೊಳಗೆ ಆ ಬ್ಯಾಂಕಿನಿಂದ ಯಾವುದೇ ಮಾಹಿತಿ ಬರದೇ ಹೋದರೆ, ಆ ಚೆಕ್ ಅಪ್ರೋವ್ ಆಗಿದೆ ಎಂದು ಪರಿಗಣಿಸಬಹುದು. ಅತ್ತ, ತನಗೆ ಬಂದಿದ್ದ ಚೆಕ್ ವಿವರಣೆಗೆ ತಾನು ಮಧ್ಯಾಹ್ನ 2 ಗಂಟೆಯವರೆಗೆ ಸ್ಪಂದಿಸದೇ ಇದ್ದರೂ ಸಂಬಂಧಪಟ್ಟ ಬ್ಯಾಂಕ್ ಆ ಚೆಕ್ ಅಪ್ರೋವ್ ಆಗಿದೆ ಎಂದು ತಿಳಿದು ಅದನ್ನು ಓಕೆ ಮಾಡಲೇಬೇಕಾಗುತ್ತದೆ. ಆರ್‌ಬಿಐನ ಈ ನಿರ್ಧಾರದಿಂದ ಬ್ಯಾಂಕುಗಳಲ್ಲಿ ಚೆಕ್ ವಿಲೇವಾರಿ ವ್ಯವಸ್ಥೆಯನ್ನು (ಸಿಟಿಎಸ್) ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಅದರಿಂದ ಬ್ಯಾಂಕುಗಳ ಮೇಲಿನ ಜನರ ವಿಶ್ವಾಸ ಮತ್ತಷ್ಟು ಹೆಚ್ಚುತ್ತದೆ ಎಂದು ಆರ್‌ಬಿಐ ತಿಳಿಸಿದೆ. ಈ ಹೊಸ ನಿಯಮದಡಿ, ಬ್ಯಾಂಕುಗಳ ಕರ್ತವ್ಯದ ದಿನಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ ನಾಲ್ಕು ಗಂಟೆಯೊಳಗೆ ಆಯಾ ದಿನದ ಚೆಕ್‌ಗಳನ್ನು ಆಯಾ ದಿನವೇ ವಿಲೇವಾರಿ ಮಾಡುವಂತೆ ಆರ್‌ಬಿಐ ಸೂಚಿಸಿದೆ.

ಮಂಗಳೂರಿನಲ್ಲಿ ದಿನಾಂಕ : 25.10.2025 ರಂದು

ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಮತ್ತು ಹಿರಿಯ ಅಧಿಕಾರಿಗಳಿಗೆ ರಾಜ್ಯಮಟ್ಟದ ಒಂದು ದಿನದ ತರಬೇತಿ ಶಿಬಿರ

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಮತ್ತು ಹಿರಿಯ ಅಧಿಕಾರಿಗಳಿಗೆ ಒಂದು ದಿನದ ರಾಜ್ಯಮಟ್ಟದ ತರಬೇತಿ ಶಿಬಿರವನ್ನು ದಿನಾಂಕ : 25.10.2025ರಂದು ಮಂಗಳೂರಿನ ದಿ ಮಂಗಳೂರು ಕ್ಯಾಥೋಲಿಕ್ ಕೋ-ಆಪ್ ಬ್ಯಾಂಕ್ ಲಿ., ಎಂಸಿಸಿ ಬ್ಯಾಂಕ್ ಬಿಲ್ಡಿಂಗ್, ಸ್ಟೇ.ಅಲೋಸಿಯಸ್ ಕಾಲೇಜ್ ರಸ್ತೆ, ಹಂಪನಕಟ್ಟೆ, ಮಂಗಳೂರು-575001 ಇಲ್ಲಿ ಏರ್ಪಡಿಸಲಾಗಿದೆ.

ಸದರಿ ತರಬೇತಿ ಶಿಬಿರದಲ್ಲಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳಲ್ಲಿ ಇತ್ತೀಚಿನ ತಿದ್ದುಪಡಿಗಳ ವಿವರ, ಬಂಡವಾಳ ಸಮರ್ಪಕತೆಯ ಮಾನದಂಡಗಳು ಮತ್ತು CRARನ ನಿರ್ಣಯ, ಕ್ರೆಡಿಟ್ ನಿರ್ವಹಣೆ-IRAC ಮಾನದಂಡಗಳು ಮತ್ತು NPA ನಿರ್ವಹಣೆ, ಪಟ್ಟಣ ಸಹಕಾರ ಬ್ಯಾಂಕುಗಳ ಲಾಭದಾಯಕತೆ ಮತ್ತು ಉತ್ಪಾದಕತೆ - ಪ್ರಮುಖ ಕಾರ್ಯಕ್ಷಮತೆ ಸೂಚಕಗಳು ವಿಷಯಗಳ ಕುರಿತು ನುರಿತ ಬ್ಯಾಂಕಿಂಗ್ ತಜ್ಞರುಗಳಿಂದ ಉಪನ್ಯಾಸ ನೀಡಲಾಗುವುದು. ಸದರಿ ಕಾರ್ಯಕ್ರಮವನ್ನು ದಿನಾಂಕ : 25.10.2025 ರಂದು ಬೆಳಿಗ್ಗೆ 08.30 ಗಂಟೆಗೆ ಉಪಹಾರ ಹಾಗೂ ನೋಂದಣಿಯೊಂದಿಗೆ ಪ್ರಾರಂಭಿಸಲಾಗುವುದು.

ಸದರಿ ತರಬೇತಿ ಶಿಬಿರದಲ್ಲಿ ಭಾಗವಹಿಸುವವರು ಮಹಾಮಂಡಳದಲ್ಲಿ ದಿನಾಂಕ : 18.10.2025ರೊಳಗಾಗಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಈ ತರಬೇತಿ ಶಿಬಿರದಲ್ಲಿ ತಪ್ಪದೇ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ವಿನಂತಿಸಲಾಗಿದೆ.

ತಿಗ್ಗೊಂವ ಅರ್ಬನ್ ಕೋ-ಆಪ್ ಬ್ಯಾಂಕಿನ
ರಜತ ಮಹೋತ್ಸವ ಸಮಾರಂಭ

4

ಹಾವೇರಿಯ ಪ್ರಿಯದರ್ಶಿನಿ ಮಹಿಳಾ ಅರ್ಬನ್ ಸಹಕಾರಿ
ಬ್ಯಾಂಕಿನ 28ನೇ ಸರ್ವ ಸದಸ್ಯರ ಮಹಾಸಭೆ

6

ನಿಮ್ಮ ಪ್ರಶ್ನೆ -
ನಮ್ಮ ಉತ್ತರ

7

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ಕೇಂದ್ರ ಹಾಗೂ ಆರ್‌ಬಿ ಮುಖ್ಯ ಸಮಸ್ಯೆಗಳತ್ತ ಗಮನ ಹರಿಸಿದಲ್ಲಿ ಮಾತ್ರ ಆರ್ಥಿಕ ಚೇತರಿಕೆ ಸಾಧ್ಯವಾಗಲಿದೆ

ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯ ಇತ್ತೀಚಿನ ಸಭೆಯಲ್ಲಿ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಇದು ಅಮೇರಿಕಾದ ಸುಂಕ ಏರಿಕೆಯ ಪ್ರಹಾರ ಹಾಗೂ ಜಾಗತಿಕ ವಿದ್ಯಮಾನಗಳು ಮುಂದಿನ ದಿನಗಳಲ್ಲಿ ಬೀರಬಹುದಾದ ಪರಿಣಾಮಗಳ ಹಿನ್ನೆಲೆಯಲ್ಲಿ ಕಾದು ನೋಡುವ ನಡೆಯಾಗಿರುವಂತೆ ಕಾಣುತ್ತಿದೆ.

ಸಾಮಾನ್ಯವಾಗಿ ಆರ್ಥಿಕ ಬೆಳವಣಿಗೆ ಹಾಗೂ ಬೆಲೆಗಳಲ್ಲಿ ಸ್ಥಿರತೆಗೆ ಆದ್ಯತೆ ನೀಡುವುದು ಸಹಜ. ಚಿಲ್ಲರೆ ಹಣದುಬ್ಬರ ಅಲ್ಪ ಪ್ರಮಾಣದಲ್ಲಿ ಇಳಿಮುಖವಾಗಿರುವ ಕಾರಣಕ್ಕೆ ಆರ್‌ಬಿಎನ ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು ತಗ್ಗಿಸಬಹುದೆಂಬ ನಿರೀಕ್ಷೆಯನ್ನು ಆರ್ಥಿಕ ತಜ್ಞರು ವ್ಯಕ್ತಪಡಿಸಿದ್ದರು. ಆದರೆ, ಆರ್‌ಬಿಎ ತಟಸ್ಥ ಹಣಕಾಸಿನ ನೀತಿಯನ್ನು ಅನುಸರಿಸುತ್ತಿರುವಂತೆ ಕಾಣುತ್ತಿದೆ. ಇದು ರೆಪೊ ದರ ಇಳಿಸಬೇಕೇ ಬೇಡವೇ ಎಂಬ ತೀರ್ಮಾನ ತೆಗೆದುಕೊಳ್ಳುವುದಕ್ಕೂ ಮೊದಲು ಕಾದುನೋಡುವ, ಬದಲಾಗುತ್ತಿರುವ ಪರಿಸ್ಥಿತಿಯನ್ನು ಗಮನಿಸುವ ಸಾಧ್ಯತೆಗಳಂತೆ ಕಾಣುತ್ತಿದೆ.

ಇದೊಂದು ರೀತಿಯಲ್ಲಿ ಪ್ರಸ್ತುತ ದೇಶದ ಆರ್ಥಿಕತೆ ಬೆಳವಣಿಗೆಯ ಬಗ್ಗೆ ಇರುವ ಆಶಾವಾದ ಹಾಗೂ ಮುಂದಿನ ದಿನಗಳಲ್ಲಿ ಚಿಲ್ಲರೆ ಹಣದುಬ್ಬರ ಏರಿಕೆ ಆಗಬಹುದೆಂಬುದನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಎ ಈ ನಿಲುವು ತಳೆದಿರುವಂತಿದೆ. ಪ್ರಸಕ್ತ ವರ್ಷದಲ್ಲಿ ಸತತ ಮೂರು ಬಾರಿ ರೆಪೊ ದರವನ್ನು ಕಡಿತಗೊಳಿಸಲಾಗಿತ್ತು. ಇದರಿಂದ ಶೇ 6.5ರಷ್ಟಿದ್ದ ರೆಪೊ ದರದಲ್ಲಿ ಶೇ.1ರಷ್ಟು ಕಡಿತವಾಗಿತ್ತು.

ಪ್ರಸ್ತುತ ಆರ್‌ಬಿಎ ತಳೆದಿರುವ ನಿಲುವಿಗೆ, ಮುಂಗಾರು ಉತ್ತಮವಾಗಿರುವುದು ಹಾಗೂ ಇತ್ತೀಚೆಗೆ ಕೇಂದ್ರ ಸರ್ಕಾರ ಮಾಡಿದ ಜಿಎಸ್‌ಟಿ ಪರಿಷ್ಕರಣೆ ಮಾಡಿರುವುದು ಕಾರಣವಾಗಿರುವಂತಿದೆ. ಇದು ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಬೆಳವಣಿಗೆಯನ್ನು ಹೆಚ್ಚಿಸಲು ನೆರವಾಗಲಿದೆ ಎನ್ನುವ ನಿರೀಕ್ಷೆಯನ್ನು ಆರ್‌ಬಿಎ ಇರಿಸಿಕೊಂಡಿದೆ.

ಇದಕ್ಕೆ ಪೂರಕವಾಗಿ ಆರ್‌ಬಿಎ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ನೀಡಿರುವ ಸಂದರ್ಶನವೊಂದರಲ್ಲಿ "ಹಣದುಬ್ಬರ ಕಡಿಮೆ ಇದ್ದರೆ, ಆರ್ಥಿಕ ಬೆಳವಣಿಗೆ ಕಡಿಮೆ ಆಗಿದ್ದರೆ ರೆಪೊ ದರವನ್ನು ಖಂಡಿತವಾಗಿಯೂ ಕಡಿಮೆ ಮಾಡಬಹುದು. ಆದರೆ ಅದನ್ನು ನಾವು ಕಾದುನೋಡಬೇಕಾಗುತ್ತದೆ." ಎಂದು ಹೇಳಿರುವುದನ್ನು ಗಮನಿಸಬಹುದಾಗಿದೆ. ಆದರೆ, ದೇಶದ ಸಾಲದ ಮೊತ್ತ ಮಾರ್ಚ್ 2025ರ ಪ್ರಕಾರ 2.2 ಟ್ರಿಲಿಯನ್ ಇದೆಯಾದರೆ, ನಮ್ಮ ಜಿಡಿಪಿ 4 ಟ್ರಿಲಿಯನ್ ಡಾಲರ್ ಆಗಿದೆ. ಇದರರ್ಥ; ನಮ್ಮ ಜಿಡಿಪಿಯ ಅರ್ಧಕ್ಕಿಂತ ಸ್ವಲ್ಪ ಹೆಚ್ಚಿನ ಸಾಲವಿದೆ ಎಂದಾಗುತ್ತದೆ. ಅಂದರೆ, ಜಿಡಿಪಿಯ 55ರಷ್ಟು ಪ್ರತಿಶತ ಸಾಲವಿದೆ.

ಈ ಎಲ್ಲದರೊಂದಿಗೆ, ಪ್ರಸ್ತುತ ಜಗತ್ತಿನ ವಿವಿಧ ದೇಶಗಳ ನಡುವಣ ಸಂಘರ್ಷಗಳು ಹಾಗೂ ವಿಶ್ವ ಹಣಕಾಸು ಮಾರುಕಟ್ಟೆಗಳಲ್ಲಿನ ಅಸ್ಥಿರತೆಯು ನಮ್ಮ ದೇಶದ ಆರ್ಥಿಕತೆ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡುವ ಸಾಧ್ಯತೆಗಳಿವೆ. ಹೀಗಾಗಿ, ಕೇಂದ್ರ ಸರ್ಕಾರ ಹಾಗೂ ಆರ್‌ಬಿಎ ಈ ಕಾದು ನೋಡುವ ತಂತ್ರದ ಬದಲಾಗಿ, ಹಣದುಬ್ಬರವನ್ನು ನಿಯಂತ್ರಿಸುವ, ಆರ್ಥಿಕ ಚೇತರಿಕೆಗೆ ಸಹಾಯಕವಾಗುವ, ನಿರುದ್ಯೋಗ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಈ ಎಲ್ಲ ಅಂಶಗಳು ಪರಿಣಾಮ ಬೀರಿದರೇ ಮಾತ್ರ ದೇಶದ ಆರ್ಥಿಕತೆ ಬೆಳವಣಿಗೆ ಸ್ಥಿರತೆ ಸಾಧಿಸಬಹುದಾಗಿದೆ ಹಾಗೂ ಪ್ರಗತಿ ಸಾಧಿಸಬಹುದಾಗಿದೆ.

» ಎಚ್.ಕೆ. ಪಾಟೀಲ

ಸಹಕಾರ ಶಿಕ್ಷಣ ನಿಧಿ ಸಲ್ಲಕೆ



ಬೆಂಗಳೂರಿನ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕಿನ ಸಹಕಾರ ಶಿಕ್ಷಣ ನಿಧಿ ಚೆಕ್‌ನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಸುರೇಶ ಎನ್.ಎಂ. ರವರು ಮಹಾಮಂಡಳದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರಿಗೆ ಸಲ್ಲಿಸಿದರು.



ಬೆಂಗಳೂರಿನ ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕಿನ ಸಹಕಾರ ಶಿಕ್ಷಣ ನಿಧಿ ಚೆಕ್‌ನ್ನು ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ.ಆರ್. ವೆಂಕಟೇಶ್‌ರವರು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಎಸ್. ಶ್ರೀರಾಮ್ ರವರು ಉಪಸ್ಥಿತರಿದ್ದರು.



72ನೇ ಅಖಿಲ ಭಾರತ ಸಹಕಾರ ಸಮ್ಮೇಳನ

ದಿನಾಂಕ: 14.11.2025 ರಿಂದ 20.11.2025

7 ದಿನಗಳ ಆಚರಣೆಯ ಶೀರ್ಷಿಕೆಗಳು

ಧ್ಯೇಯ: ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು

Theme: Cooperatives as Vehicles for Atmanirbhar Bharat



ದಿನಾಂಕ	ದಿನದ ವಿಷಯಗಳು
14.11.2025 ಶುಕ್ರವಾರ	ಕಾರ್ಯದಕ್ಷತೆ, ಉತ್ತರದಾಯಿತ್ವ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಡಿಜಿಟಲೀಕರಣವನ್ನು ಪ್ರೋತ್ಸಾಹಿಸುವುದು. Promoting digitalisation to enhance operational efficiency, accountability and transparency.
15.11.2025 ಶನಿವಾರ	ತ್ರಿಭುವನ್ ಸಹಕಾರ ವಿಶ್ವವಿದ್ಯಾಲಯ: ಸಂಶೋಧನೆ ಮತ್ತು ತರಬೇತಿಯಿಂದ ಸಹಕಾರ ಶಿಕ್ಷಣದಲ್ಲಿ ಪರಿವರ್ತನೆ Tribhuvan Sahakar University Research, and Training Transforming Cooperative Education.
16.11.2025 ಭಾನುವಾರ	ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಬಲವರ್ಧನೆ Strengthening rural development through cooperatives.
17.11.2025 ಸೋಮವಾರ	ರಾಷ್ಟ್ರೀಯ ಸಹಕಾರ ನೀತಿಯ ಪರಿಸರ ವ್ಯವಸ್ಥೆ ಭಾರತದ ಸಹಕಾರ ಸಂಸ್ಥೆಗಳಿಗೆ ರಚನಾತ್ಮಕ ಮಾರ್ಗಸೂಚಿ National Cooperative Policy ecosystem, structured roadmap for India's cooperatives.
18.11.2025 ಮಂಗಳವಾರ	ಸಹಕಾರಿ ಉದ್ಯಮಶೀಲತೆಯಿಂದ ಯುವಜನ, ಮಹಿಳಾ ಮತ್ತು ಅಬಲ ವರ್ಗದ ಸಬಲೀಕರಣ (ಕರಕುಶಲ, ಕೈಮಗ್ಗ, ಕಾರ್ಮಿಕ, ಮೀನುಗಾರಿಕೆ ಇತ್ಯಾದಿ) Empowering Youth, Women and weaker sectors (Handicrafts, handloom, labour, fisheries etc.) through cooperative entrepreneurship.
19.11.2025 ಬುಧವಾರ	ಪ್ರವಾಸೋದ್ಯಮ, ಆರೋಗ್ಯ, ಹಸಿರು ಇಂಧನ, ಪ್ಲಾಟ್‌ಫಾರಂ ಸಹಕಾರಿ ಸಂಸ್ಥೆಗಳು, ಕಿಚನ್ ಸಹಕಾರ ಸಂಘಗಳು ಮತ್ತಿತರ ಉದಯೋನ್ಮುಖ ಸಹಕಾರ ಸಂಘಗಳನ್ನು ಅನುಕೂಲಕರ ಪ್ರದೇಶಗಳಿಗೆ ವಿಸ್ತರಣೆ Expanding cooperatives in emerging areas such as Tourism, Health, Green Energy, Platform Coops, Kitchen Coops and any other Conceivable area.
20.11.2025 ಗುರುವಾರ	ಜಾಗತಿಕ ಸ್ಪರ್ಧಾತ್ಮಕತೆಗಾಗಿ ನವನಾವೀನ್ಯತೆಯ ಸಹಕಾರಿ ವ್ಯವಹಾರದ ಮಾದರಿಗಳು Innovative Cooperative Business models for global competitiveness

ಹರಿಹರದ ಶ್ರೀ ಹರಿಹರೇಶ್ವರ ಅರ್ಬನ್ ಕೋ-ಆಪ್ ಬ್ಯಾಂಕಿನ 68ನೇ ಸರ್ವಸಾಮಾನ್ಯ ವಾರ್ಷಿಕ ಸಾಮಾನ್ಯ ಸಭೆ

ಹರಿಹರ : ಶ್ರೀ ಹರಿಹರೇಶ್ವರ ಅರ್ಬನ್ ಕೋ-ಆಪ್ ಬ್ಯಾಂಕ್ ಲಿ., ಹರಿಹರ. ದಾವಣಗೆರೆ ಜಿಲ್ಲೆ ಇದರ, 2024-25ನೇ ಸಾಲಿನ 68ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬುಧವಾರ ದಿ : 24-09-2025ರಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಜಿ.ಕೆ. ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರೊಂದಿಗೆ ನಮ್ಮ ಹರಿಹರದ ಶ್ರೀ ಹರಿಹರೇಶ್ವರ ದೇವರಿಗೆ ಅಭಿಷೇಕವನ್ನು ಮಾಡಿಸುವ ಮೂಲಕ ಉದ್ಘಾಟಿಸಿದರು ಮತ್ತು ಉಪಾಧ್ಯಕ್ಷರಾದ ಶ್ರೀ ನಾಗೇಂದ್ರಸಾ ಕಾಟ್ಟಿ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರುಗಳು ಶ್ರೀ ಅನ್ನರ ಪಾಷ ಬಿ.ಕೆ., ಶ್ರೀ ಕೆ. ಅಣ್ಣಪ್ಪ, ಶ್ರೀ ಪರಶುರಾಮ ಅಂಬೇಕರ್, ವಕೀಲರು. ಶ್ರೀ ರವಿಚಂದ್ರ ಕೆ., ಶ್ರೀಮತಿ ವಿದ್ಯಾ ಆರ್. ಮಹರ್ಷಿ, ಶ್ರೀ ಹಾಲೇಶ್ ಬಾವಿಕ್ಕಟ್ಟಿ, ಶ್ರೀ ಪ್ರವೀಣ್ ಕುಮಾರ್ ಜಿ.ವಿ., ಶ್ರೀಮತಿ ವೀಣಾ ಹೆಚ್.ಆರ್., ಶ್ರೀ ಈಶ್ವರಪ್ಪ ಬಿ.ಆರ್., ಶ್ರೀಮತಿ ರಾಧಾ ಹಾಲೇಶ್ ಬಾವಿಕ್ಕಟ್ಟಿ, ಶ್ರೀ ನಾಮದೇವ್ ಹೋವಳಿ, ವೃತ್ತಿಪರ ನಿರ್ದೇಶಕರು, ಶ್ರೀ ನಾಗರಾಜ ಸಿ. ಕುರುವತ್ತಿ ಮತ್ತು ಶ್ರೀ ಮನೋಹರ ಕೆ. ಹಾಗೂ ಬ್ಯಾಂಕಿನ ವ್ಯವಸ್ಥಾಪಕರಾದ ಶ್ರೀ ಸಿ. ಪ್ರಕಾಶ ಇವರುಗಳು ಉಪಸ್ಥಿತರಿದ್ದರು. ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಜಿ.ಕೆ. ಇವರು ಬ್ಯಾಂಕಿನ ಎಲ್ಲಾ ಸರ್ವಸದಸ್ಯರಿಗೆ ಅಭಿನಂದನೆಗಳನ್ನು ತಿಳಿಸಿ ಸಂತಸ ವ್ಯಕ್ತಪಡಿಸಿದರು.



ಶಿಗ್ಗಂವ ಅರ್ಬನ್ ಕೋ-ಆಪ್ ಬ್ಯಾಂಕಿನ ರಜತ ಮಹೋತ್ಸವ ಸಮಾರಂಭ



ಶಿಗ್ಗಂವ : ದಿನಾಂಕ : 15-09-2025 ಸೋಮವಾರ ಸಾಯಂಕಾಲ 4-00 ಗಂಟೆಗೆ ಶಿಗ್ಗಂವ ಅರ್ಬನ್ ಕೋ-ಆಪ್ ಬ್ಯಾಂಕ್ ಲಿ. ಇದರ ರಜತ ಮಹೋತ್ಸವ ಸಮಾರಂಭವನ್ನು ಶ್ರೀ ಹನುಮಂತಗೌಡ ಪಾಟೀಲ ಕಲ್ಯಾಣ ಭವನದಲ್ಲಿ ಪೂಜ್ಯಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು ಸಿದ್ಧಗಿರಿ ಮಠ, ಕನ್ನೇರಿ, ಕೊಲ್ಹಾಪುರ ಮಹಾರಾಷ್ಟ್ರ ಸ್ವಾಮಿಜಿಯವರ ಸಾನಿಧ್ಯದಲ್ಲಿ ದೀಪ ಬೆಳಗಿಸುವ ಮುಖಾಂತರ ಉದ್ಘಾಟನೆಗೊಂಡಿತು.

ಶ್ರೀಗಳು ಸಾನಿಧ್ಯವಹಿಸಿ ನಿಷ್ಕ, ಶ್ರದ್ಧೆ ಹಾಗೂ ಪ್ರಾಮಾಣಿಕವಾಗಿ ಕಾಯಕ ಮಾಡಿದರೆ ಅದರ ಫಲ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ, ಬದುಕು ಸಾಗಿಸುವಷ್ಟು ಹಣ, ಆಸ್ತಿ ಇದ್ದರೆ ಸಾಕು ಎಂಬ ಮನೋಬಾವ ಬೆಳೆಸಿಕೊಳ್ಳಬೇಕು, ದುರಾಸೆ ಪಡಬಾರದು ಎಂದು ಸಲಹೆ ನೀಡಿದರು, ಬ್ಯಾಂಕ ಸಣ್ಣ ಬಂಡವಾಳದಲ್ಲಿ ಪ್ರಾರಂಭವಾಗಿ ಇಂದು ಬ್ರಹ್ಮದಾಕಾರವಾಗಿ ಬೆಳೆದಿದೆ. ಅದಕ್ಕೆ ಸಿಬ್ಬಂದಿಯ ಪ್ರಾಮಾಣಿಕ ಸೇವೆಯೇ ಕಾರಣವಾಗಿದೆ. ಹಣ ಗಳಿಸುವ ಜೊತೆಗೆ ಸಾವಿರಾರು ಗ್ರಾಹಕರ ಪ್ರೀತಿ ವಿಶ್ವಾಸ ಗಳಿಸುವದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು. ಬ್ಯಾಂಕ ಸಂಸ್ಥಾಪಕ ಅಧ್ಯಕ್ಷರಾದ ಡಾ. ಪ್ರಭುಗೌಡ ಆರ್. ಪಾಟೀಲ, ದಿ ಅಕ್ವಿಲಾರ ಅರ್ಬನ್ ಬ್ಯಾಂಕ್ ಕೋ-ಆಪ್ ಬ್ಯಾಂಕಿನ ಚೇರಮನ್‌ರಾದ ಶ್ರೀ ಷಣ್ಮುಖಪ್ಪ ಎಸ್. ಮುಚ್ಚಂಡಿ ಮಾತನಾಡಿದರು.

ಮಾಜಿ ಸಂಸದ ಶ್ರೀ ಮಂಜುನಾಥ ಸಿ. ಕುನ್ಯೂರ, ಸಂಸ್ಥಾಪಕ ನಿರ್ದೇಶಕರು, ಶ್ರೀ ಹನುಮಂತಗೌಡ ಆರ್. ದುಂಡಿಗೌಡ, ಡಾ. ಆರ್.ಎಸ್. ಅರಳಲೆಮಠ

ಅಧ್ಯಕ್ಷರು ಶ್ರೀ ರೇಣುಕಾಚಾರ್ಯ ಕೋ-ಆಪ್ ಸೊಸೈಟಿ ಶಿಗ್ಗಂವ ಇವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಷ.ಬ್ರ. ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಅರಳಲೆ ಹಿರೇಮಠ ಬಂಕಾಪುರ, ಷ.ಬ್ರ. ಡಾ. ವೈಜನಾಥ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಗಂಜಿಗಟ್ಟ, ತಾ|| ಶಿಗ್ಗಂವ, ಹಾಗೂ ಮ.ನಿ.ಪ್ರ. ಸಂಗನಬಸವ ಮಹಾಸ್ವಾಮಿಗಳು ವಿರಕ್ತಮಠ ಶಿಗ್ಗಂವ ಇವರು ಸಮ್ಮುಖ ವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಶ್ರೀ ಜಗದೀಶ ತೊಂಡಿಹಾಳ ವಹಿಸಿದ್ದರು. ಉಪಾಧ್ಯಕ್ಷ ಶ್ರೀ ಅಶೋಕ ಎಸ್. ಬಂಕಾಪುರ ಹಾಗೂ ನಿರ್ದೇಶಕರಾದ ಶ್ರೀ ಶ್ರೀಲೋಚನಯ್ಯ ವೀ. ಸುರಗಿಮಠ, ಶ್ರೀ ಸಿದ್ಧಾರ್ಥ ಹೆಚ್. ಪಾಟೀಲ, ಶ್ರೀ ಕುಮಾರ ಎಮ್. ಹೆಸರೂರ, ಶ್ರೀ ಚಿದಾನಂದ ಎಮ್.ಕಮ್ಮಾರ, ಶ್ರೀ ಮಾಲತೇಶ ಎಫ್. ಗೌಳಿ, ಶ್ರೀ ಧರ್ಮಪ್ಪ ಎಫ್. ಧಾರವಾಡ, ಡಾ. ಬಿ.ಹೆಚ್. ವೀರಣ್ಣ, ಶ್ರೀ ಉಮೇಶ ಬಿ. ಗೌಳಿ, ಶ್ರೀ ಧೀರೇಂದ್ರ ಎಮ್. ಕುಂದಾಪುರ, ಶ್ರೀಮತಿ ಕಾಶಪ್ಪ ಬಿ. ಹಾವೇರಿ, ಹಾಗೂ ಶ್ರೀಮತಿ ಚನ್ನಬಸವ್ವ ಎನ್. ಬಡ್ಡಿ ಹಾಗೂ ಬ್ಯಾಂಕಿನ ಮ್ಯಾನೇಜರ ಶ್ರೀ ಶಿವಾನಂದ ಪಾಟೀಲ ಲೆಕ್ಕಾಧಿಕಾರಿ ಶ್ರೀ ರಾಜೀವ ಹೆಗಡೆ ಹಾಗೂ ಸಿಬ್ಬಂದಿ ವರ್ಗ, ಸರ್ವಸದಸ್ಯರು, ಗ್ರಾಹಕರು, ಠೇವಣಿದಾರರು ಹಾಗೂ ಬ್ಯಾಂಕಿನ ಅಭಿಮಾನಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಜಗದೀಶ ತೊಂಡಿಹಾಳ ಸ್ವಾಗತಿಸಿದರು, ಪ್ರಕಾಶ ರಾಠೋಡ ನಿರೂಪಿಸಿ ವಂದಿಸಿದರು.

ಎಂಸಿಸಿ ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆ, ರೂ.9.51 ಕೋಟಿ ನಿವ್ವಳ ಲಾಭ, ಶೇಕಡಾ 10 ಡಿವಿಡೆಂಡ್ ಘೋಷಣೆ

ಮಂಗಳೂರು: 2024-25ನೇ ಹಣಕಾಸು ವರ್ಷದಲ್ಲಿ ಎಂ.ಸಿ.ಸಿ. ಬ್ಯಾಂಕ್ ಎಲ್ಲಾ ಹಣಕಾಸು ನಿಯತಾಂಕಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಮತ್ತು ತನ್ನ ಷೇರುದಾರರಿಗೆ 10% ಲಾಭಾಂಶವನ್ನು ಘೋಷಿಸಿದೆ. 2024-25ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ ರೂ.9.51 ಕೋಟಿಗಳ ಅಭೂತ ಪೂರ್ವ ನಿವ್ವಳ ಲಾಭವನ್ನು ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಶ್ರೀ ಅನಿಲ್ ಲೋಬೊ ಹೇಳಿದರು. ಅವರು 2025 ಸೆಪ್ಟೆಂಬರ್ 21 ರಂದು ನಡೆದ ಬ್ಯಾಂಕಿನ 107ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.



ತಮ್ಮ ಭಾಷಣದಲ್ಲಿ, ಅಧ್ಯಕ್ಷರು ಬ್ಯಾಂಕಿನ ದಾಖಲೆಯ ಕಾರ್ಯಕ್ಷಮತೆಯನ್ನು ಸದಸ್ಯರ ಗಮನಕ್ಕೆ ತಂದರು. ರೂ.9.51 ಕೋಟಿ ನಿವ್ವಳ ಲಾಭ, ರೂ.705.40 ಕೋಟಿ ಠೇವಣಿಗಳು (10% ಹೆಚ್ಚಳ), ರೂ.535.49 ಕೋಟಿ ಮುಂಗಡಗಳು (25.21% ಬೆಳವಣಿಗೆ), ರೂ.830.30 ಕೋಟಿ ದುಡಿಯುವ ಬಂಡವಾಳ (10.03% ಹೆಚ್ಚಳ), ರೂ.32.43 ಕೋಟಿ ಷೇರು ಬಂಡವಾಳ (14.07% ಬೆಳವಣಿಗೆ), ಎನ್‌ಪಿಎ 1.40%, ROA 1.15%, ಮಾರ್ಜ್ 31, 2025 ರಂತೆ ಸಿಆರ್‌ಎಆರ್ 18.92% ಇದ್ದು ಇದು ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ಕನಿಷ್ಠ ಮಿತಿ 12ಕ್ಕಿಂತ ಹೆಚ್ಚಾಗಿರುತ್ತದೆ ಮತ್ತು ವ್ಯವಹಾರ ವಹಿವಾಟು ರೂ.1300 ಕೋಟಿಯನ್ನು ದಾಟಿದೆ ಎಂದರು.

ನಿರ್ದೇಶಕರಾದ ಶ್ರೀ ಅಂಡ್ರ್ಯೂ ಡಿಸೋಜ, ಜೋಸೆಫ್ ಎಮ್. ಅನಿಲ್ ಪತ್ರಾವೊ, ಡಾ. ಜೆರಾಲ್ಡ್ ಪಿಂಟೊ, ಡೇವಿಡ್ ಡಿಸೋಜ, ಎಲ್‌ರೊಯ್ ಕಿರಣ್ ಕ್ರಾಸ್ನೊ, ರೋಶನ್ ಡಿಸೋಜ, ಹರಾಲ್ಡ್ ಮೊಂತೇರೊ, ಜೆ.ಪಿ. ರೊಡ್ರಿಗಸ್, ವಿನೆಂಟ್ ಲಸ್ತಾದೊ, ಮೆಲ್ವಿನ್ ವಾಸ್, ಶ್ರೀಮತಿ ಐರಿನ್ ರೆಬೆಲ್ಲೊ, ಡಾ. ಫ್ರೀಡಾ ಡಿಸೋಜ, ವೃತ್ತಿಪರ ನಿರ್ದೇಶಕರಾದ ಸಿ.ಜಿ. ಪಿಂಟೊ, ಸುಶಾಂತ್ ಸಲ್ವಾನ್ಯಾ, ಮಹಾಪ್ರಬಂಧಕ ಸುನಿಲ್ ಮಿನೇಜಸ್, ಉಪ ಮಹಾಪ್ರಬಂಧಕ ರಾಜ್ ಎಫ್. ಮಿನೇಜಸ್ ಉಪಸ್ಥಿತರಿದ್ದರು. ಮಹಾಪ್ರಬಂಧಕ ಸುನಿಲ್ ಮಿನೇಜಸ್ ಸ್ವಾಗತಿಸಿ, ಬ್ರಹ್ಮಾವರ ಶಾಖಾ ವ್ಯವಸ್ಥಾಪಕ ಒವಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.

ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್‌ನ 119ನೇ ವಾರ್ಷಿಕೋತ್ಸವ ಸಂಭ್ರಮ



ಮೈಸೂರು: ನಗರದ ಶತಮಾನ ಪೂರೈಸಿದ ಗಾಂಧಿ ಚೌಕದಲ್ಲಿರುವ ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ಬರೋಬ್ಬರಿ 33,333 ಸದಸ್ಯರನ್ನು ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ 1.40 ಕೋಟಿ ರೂ. ನಿವ್ವಳ ಲಾಭವನ್ನು ಪಡೆದಿರುವುದಾಗಿ ಘೋಷಿಸಿದೆ.

ನಗರದ ವಸ್ತುಪ್ರದರ್ಶನ ಪ್ರಾಧಿಕಾರದ ಕಾಳಿಂಗರಾವ್ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಜೆ.ಯೋಗೇಶ್ ಅಧ್ಯಕ್ಷತೆಯಲ್ಲಿ 119ನೇ ವಾರ್ಷಿಕ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ವೇಳೆ 10968.89 ಲಕ್ಷ ರೂ. ಸಾಲ ನೀಡಿದ್ದು, ಶೇ.10% ರಷ್ಟು ಡಿವಿಡೆಂಡ್ ಅನ್ನು ಘೋಷಿಸಿದೆ. ಇದೇ ವೇಳೆ ಬ್ಯಾಂಕಿನ ಸರ್ವ ಸದಸ್ಯರ ಸಭೆಯಲ್ಲಿ ಡಿವಿಡೆಂಡ್ ಹೆಚ್ಚಳ, ಯುಪಿಎ (UPI) ಬಳಕೆ, ಸಿಹಿ ವಿತರಣೆ ಹಾಗೂ ಮರಣ ನಿಧಿಯ ಬಗ್ಗೆ ಸದಸ್ಯರು ಸಲಹೆ ನೀಡಿದರು. ಸಭೆ ಬಳಿಕ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಾಧಕ ಮಕ್ಕಳಿಗೆ ಸನ್ಮಾನಿಸಲಾಯಿತು. ಜತೆಗೆ ಬ್ಯಾಂಕಿನ ಷೇರು ಹೊಂದಿದ ಹಿರಿಯ 119 ಮಂದಿ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಬ್ಯಾಂಕಿನ ವಹಿವಾಟು ಹೆಚ್ಚಿಸುವ ನಿಟ್ಟಿನಲ್ಲಿ ಯುಪಿಎ (UPI) ಸೌಲಭ್ಯ ಸಹ ಜಾರಿಗೆ ತಂದಿದ್ದೇವೆ. ಹೆಚ್ಚಿನ ಡಿವಿಡೆಂಡ್ ಕೊಡಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಬ್ಯಾಂಕಿನ ಕಾರ್ಯದರ್ಶಿ ಕೆ. ಹರ್ಷಿತ್ ಗೌಡ ರವರು ಸುಮಾರು 50 ಕೌಂಟರ್ ಮಾಡಿ ಯಾವುದೇ ಗೊಂದಲಕ್ಕೆ ಅವಕಾಶ ಕೊಡದೆ ಅಚ್ಚುಕಟ್ಟಾಗಿ ನಡೆದ ಮಹಾಸಭೆಯ ಬಗ್ಗೆ ಪ್ರತಿಯೊಬ್ಬ ಸದಸ್ಯರು ಶ್ಲಾಘಿಸಿದ್ದು ಮುಂದೆಯೂ ಸದಸ್ಯರು ಬ್ಯಾಂಕಿನ ಜೊತೆಗೆ ಕೈಜೋಡಿಸಿ ಹಣದ ವ್ಯವಹಾರಗಳನ್ನು ನಮ್ಮ ಬ್ಯಾಂಕಿನ ಮೂಲಕ ಮಾಡುವಂತೆ ಮನವಿ ಮಾಡಿದರು ವೇದಿಕೆಯಲ್ಲಿ ನಿರ್ದೇಶಕರಾದ ಎಸ್.ಬಿ.ಎಂ. ಮಂಜು, ಎನ್. ಯೋಗನಂದ, ಜಿ. ನಿರಂಜನ್, ಎಚ್.ಹರಿಶ್‌ಕುಮಾರ್, ಆರ್. ರವಿಕುಮಾರ್, ಆರ್.ಸೋಮಣ್ಣ, ಕೆ.ಗಿರೀಶ್, ಸಿ. ಚಂದ್ರಶೇಖರ್, ಪಿ.ರಾಜೇಶ್ವರಿ, ಎಂ.ಪ್ರಮೀಳ, ವೃತ್ತಿಪರ ನಿರ್ದೇಶಕರಾದ ಎಂ.ವೈ. ರಮೇಶ್‌ಗೌಡ, ಸಿ.ಎಸ್.ರಾಮಕೃಷ್ಣಯ್ಯ, ಕಾರ್ಯದರ್ಶಿ ಕೆ. ಹರ್ಷಿತ್ ಗೌಡ ಇನ್ನಿತರರು ಉಪಸ್ಥಿತರಿದ್ದರು ಉಪಾಧ್ಯಕ್ಷ ಟಿ. ರವಿ ರವರು ವಂದನಾರ್ಪಣೆ ಸಲ್ಲಿಸಿದರು.

ಲಕ್ಷ್ಮೀ ಸಹಕಾರಿ ಬ್ಯಾಂಕ್ ನಿ., ಗುಳೇದಗುಡ್ಡ 110ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆ

ಗುಳೇದಗುಡ್ಡ : 112 ವರ್ಷಗಳ ಇತಿಹಾಸ ಹೊಂದಿರುವ ಗುಳೇದಗುಡ್ಡ ಪಟ್ಟಣದ ಲಕ್ಷ್ಮೀ ಸಹಕಾರಿ ಬ್ಯಾಂಕ್ ಸನ 2024-25ನೇ ಸಾಲಿನ 110ನೇ ಸದಸ್ಯರ ವಾರ್ಷಿಕ ಮಹಾಸಭೆಯನ್ನು ದಿನಾಂಕ : 13.09.2025ರಂದು ಗುಳೇದಗುಡ್ಡ ನಗರದ ಶಿವಕೃಪಾ ರಂಗಮಂದಿರದಲ್ಲಿ ಆಯೋಜಿಸಿತ್ತು. ಬ್ಯಾಂಕಿನ ಅಧ್ಯಕ್ಷರು ಮಾಜಿ ಶಾಸಕರು ಆದ ಶ್ರೀ ರಾಜಶೇಖರ ಫಿ. ಶೀಲವಂತರವರು ಹಾಗೂ ನಿರ್ದೇಶಕ ಮಂಡಳಿ ಸದಸ್ಯರು ಜ್ಯೋತಿ ಬೆಳಗಿಸುವುದರ ಮೂಲಕ 110ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆಗೆ ಚಾಲನೆ ನೀಡಿದರು.

ಸನ್ 2024-25ನೇ ಸಾಲಿನ ವಾರ್ಷಿಕ ವರದಿಯನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ರಾಜಶೇಖರ ಫಿ. ಶೀಲವಂತರವರು ಮಂಡಿಸಿದರು. ಬ್ಯಾಂಕಿನ ಪ್ರಗತಿಯ ಅಂಕಿ ಅಂಶಗಳನ್ನು ವಿವರಿಸುತ್ತಾ, ಬ್ಯಾಂಕು ಪ್ರಸಕ್ತ ಸಾಲಿನ ಅಂತ್ಯಕ್ಕೆ ರೂ.30067.02ಲಕ್ಷ ದುಡಿಯುವ ಬಂಡವಾಳ ರೂ.27236.26ಲಕ್ಷ ಠೇವಣಿಗಳು, ರೂ.17051.07ಲಕ್ಷ ಸಾಲ ಹಾಗೂ ಮುಂಗಡಗಳು ಹಾಗೂ ರೂ.1.51 ಕೋಟಿ ನಿವ್ವಳ ಲಾಭವನ್ನು ಹೊಂದಿದೆ ಎಂದು ತಿಳಿಸಲು ಅತೀವ ಸಂತೋಷವೆನಿಸುತ್ತದೆ ಎಂದು ಮಹಾಸಭೆಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಸದಸ್ಯರಿಗೆ ಶೇ.8ರಷ್ಟು ಡಿವಿಡೆಂಡನ್ನು ಘೋಷಿಸಿದರು. ಈ ಮಹಾಸಭೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಹಾಗೂ ಪದವಿ ವಿಭಾಗದಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆಯಾದ ಬ್ಯಾಂಕಿನ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ವಾರ್ಷಿಕ ಮಹಾಸಭೆಯಲ್ಲಿ ಪ್ರೋತ್ಸಾಹ ಧನ ನೀಡಿ ಪುರಸ್ಕರಿಸಲಾಯಿತು.

ಲಕ್ಷ್ಮೀ ಸಹಕಾರಿ ಬ್ಯಾಂಕ್ ತನ್ನ ಗ್ರಾಹಕರಿಗೆ ಅತ್ಯಾಧುನಿಕ ತಂತ್ರಜ್ಞಾನದ ಸೇವೆಗಳನ್ನು ಒದಗಿಸುತ್ತಾ ಬಂದಿದ್ದು, ಗ್ರಾಹಕರು “ಲಕ್ಷ್ಮೀ ಬ್ಯಾಂಕ್ ಮೊಬೈಲ್



ಆಪ್” ಮೂಲಕ ಮೊಬೈಲ್ ಬ್ಯಾಂಕಿಂಗ್ ಸೇವೆಗಳಾದ ಆರ್.ಟಿ.ಜಿ.ಎಸ್/ನೆಫ್ಟ್/ಆರ್.ಎಮ್.ಪಿ.ಎಸ್/ಖಾತೆ ಮಾಹಿತಿ/ಸಿ.ಟಿ.ಎಸ್ ಚೆಕ್ ಇನ್ನಿತರ ಎಲ್ಲ ಮಾಹಿತಿಗಳನ್ನು ಹಾಗೂ ಬ್ಯಾಂಕಿನ ವ್ಯವಹಾರವನ್ನು ಮಾಡುತ್ತಿರುತ್ತಾರೆ.

ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಸಂಪತ್‌ಕುಮಾರ ಜಿ. ರಾಠಿ, ಎಮ್.ಎಸ್. ರಾಜನಾಳ, ಕೆ.ಎಸ್. ಮಾಲಪಾಣಿ, ವಿ.ಪಿ. ಕುರಹಟ್ಟಿ, ಜಿ.ಎಸ್. ಶೀಲವಂತ, ಎಸ್.ಜಿ. ಕಾರಕೂನ, ಪಿ.ಎನ್. ಪವಾರ, ಆರ್.ಎಸ್. ಅಲದಿ, ಪಿ.ಎನ್. ತಟ್ಟಿಮಠ, ಜಿ.ಎಸ್. ಹಳ್ಳೂರ, ಬಿ.ಬಿ. ಕಾಳಗಿ, ಎಮ್.ಎನ್. ಅಬಕಾರಿ, ಶ್ರೀಮತಿ ಗೀತಾ ನೇಮದಿ, ಶ್ರೀಮತಿ ವಿ.ಎಸ್. ಕರನಂದಿ, ಎಸ್.ಎಸ್. ಮ್ಯಾಗೇರಿ, ಎಸ್.ಎಸ್. ಗೋತಗಿ, ವೃತ್ತಿಪರ ನಿರ್ದೇಶಕರಾದ ಕೆ.ಎಸ್. ಜಿಗಜಿನ್ನಿ, ಎಸ್.ಎಸ್.ಚಿತ್ತರಗಿ, ಪ್ರಧಾನ ವ್ಯವಸ್ಥಾಪಕರಾದ ಡಿ.ಬಿ.ಕರಣಿಯವರು, ವಿವಿಧ ಶಾಖೆಗಳ ಸಲಹಾ ಸಮಿತಿ ಸದಸ್ಯರು, ಸಿಬ್ಬಂದಿಯವರು, ಸಿಗ್ನಿ ಸಂಗ್ರಹಕಾರರು ಉಪಸ್ಥಿತರಿದ್ದರು.

ಹಾವೇರಿಯ ಪ್ರಿಯದರ್ಶಿನಿ ಮಹಿಳಾ ಅರ್ಬನ್ ಸಹಕಾರಿ ಬ್ಯಾಂಕಿನ 28ನೇ ಸರ್ವ ಸದಸ್ಯರ ಮಹಾಸಭೆ



ಹಾವೇರಿ : ಪ್ರಿಯದರ್ಶಿನಿ ಮಹಿಳಾ ಅರ್ಬನ್ ಸಹಕಾರಿ ಬ್ಯಾಂಕಿನ 28ನೇ ಸರ್ವ ಸದಸ್ಯರ ಮಹಾಸಭೆಯು ದಿನಾಂಕ : 13-09-2025 ರಂದು ಹಾವೇರಿ ಶಿವಬಸವ ನಗರದ ಶ್ರೀ ಸಿಂದಗಿ ಮಠದ ಸಭಾ ಮಂಟಪದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀಮತಿ ದಾಕ್ಷಾಯಣಿ ಗಾಣಿಗೇರ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಬ್ಯಾಂಕಿನ ಅಧ್ಯಕ್ಷರು, ಉಪಾಧ್ಯಕ್ಷರು ಎಲ್ಲ ಆಡಳಿತ ಮಂಡಳಿ ನಿರ್ದೇಶಕರು ಮಹಾಸಭೆಯನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ಸಭಾಧ್ಯಕ್ಷರು ವಾರ್ಷಿಕ ವರದಿ ವಾಚನ ಮಾಡಿ ಸನ್ 2024-25 ನೇ ಸಾಲಿನ ಬ್ಯಾಂಕಿನ ಆರ್ಥಿಕ ವ್ಯವಹಾರಗಳ ಸಮೀಕ್ಷೆಯನ್ನೊಳಗೊಂಡ ವಾರ್ಷಿಕ ವರದಿಯನ್ನು ಮತ್ತು 2025ನೇ ಮಾರ್ಚ್ 31 ಕ್ಕೆ ಮುಕ್ತಾಯಗೊಂಡ ಲೆಕ್ಕಪರಿಶೋಧಿತ ಅಥಾವೆ ಹಾಗೂ ಲಾಭ-ಹಾನಿ ತಖ್ತೆಗಳನ್ನು ಬ್ಯಾಂಕಿನ ನಿರ್ದೇಶಕರ ಮಂಡಳಿ ಪರವಾಗಿ ವರದಿ ಮಂಡಿಸಿದರು.

ದಿನಾಂಕ : 31-03-2025ಕ್ಕೆ ಇದ್ದಂತೆ ರೂ. 25.76 ಕೋಟಿ ಠೇವಣಿ ಸಂಗ್ರಹವಾಗಿ ರೂ. 19.22 ಕೋಟಿ ಸಾಲ ನೀಡಿದೆ, ದುಡಿಯುವ ಬಂಡವಾಳವು ರೂ. 30.70 ಕೋಟಿವರೆಗೆ ದಾಖಲಾಗಿದ್ದು, ಕಳೆದು ಸಾಲಿಗಿಂತ ಒಟ್ಟಾರ ಶೇಕಡ 20ರಷ್ಟು ಪ್ರಗತಿ ಸಾಧಿಸಿದೆ, ವರದಿ ಸಾಲಿನಲ್ಲಿ ರೂ.58.32 ಲಕ್ಷ ಲಾಭ ಗಳಿಸಿ ಆದಾಯ ತೆರಿಗೆ ನಂತರದ ನಿವ್ವಳ ಲಾಭ ರೂ. 41.23 ಲಕ್ಷ ಗಳಿಸಿದೆ

ಮತ್ತು ನಿವ್ವಳ ಎನ್.ಪಿ.ಎ. ಪ್ರಮಾಣವು ಶೂನ್ಯದಲ್ಲಿದೆ ಮತ್ತು ಅಡೀಟ್ 'ಅ' ಶ್ರೇಣಿಯಲ್ಲಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ಬ್ಯಾಂಕು ಕಳೆದ 28 ವರ್ಷಗಳ ಪಯಣದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿರುವುದು ಪ್ರಶಂಸೆಗೆ ಪಾತ್ರವಾಗಿದೆ ಎಂದರು. ಸನ್ 2024-25ನೇ ಸಾಲಿಗೆ ಸದಸ್ಯರಿಗೆ ಶೇಕಡ 12 ರಷ್ಟು ಡಿವಿಡೆಂಡ ಘೋಷಿಸಿರುವುದನ್ನು ಸಭೆಯಲ್ಲಿ ಅನುಮೋದನೆ ಪಡೆದರು. ಬ್ಯಾಂಕಿನ ಆಡಳಿತ ಮಂಡಳಿ ಪರವಾಗಿ ಎಲ್ಲ ಸದಸ್ಯರಿಗೂ, ಗ್ರಾಹಕರಿಗೂ, ಸಹಕಾರಿ ಇಲಾಖಾಧಿಕಾರಿಗಳಿಗೆ, ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳಿಗೆ, ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಅಧ್ಯಕ್ಷರು, ಆಡಳಿತ ಮಂಡಳಿಯವರು, ಸಿ.ಇ.ಓ ಮತ್ತು ಬ್ಯಾಂಕಿಂಗ್ ಸಲಹೆಗಾರರಿಗೂ ಮತ್ತು ಎಲ್ಲ ಸಹಕಾರ ಕ್ಷೇತ್ರದ ಬಂಧುಗಳಿಗೆ ಕೃತಜ್ಞತೆ ಸಲ್ಲಿಸಿದರು.

ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀಮತಿ ವಿಮಲ್ ಹಿಂಚಿಗೇರಿ ಅವರು ಸೇರಿದಂತೆ ಎಲ್ಲ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ವೃತ್ತಿನಿರತ ನಿರ್ದೇಶಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು, ಈ ಸಂದರ್ಭದಲ್ಲಿ ಬ್ಯಾಂಕಿನ 4 ಜನರಿಗೆ ಉತ್ತಮ ಸದಸ್ಯರು ಮತ್ತು ಗ್ರಾಹಕರಿಗೆ ಸನ್ಮಾನಿಸಿ ಗೌರವಿಸಲಾಯಿತು, ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕರಿಸಲಾಯಿತು, ಈ ಮಹಾಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಉಪಸ್ಥಿತರಿದ್ದರು.



» ನಿಮ್ಮ ಪ್ರಶ್ನೆ ನಮ್ಮ ಉತ್ತರ

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ಪಟ್ಟಣ ಸಹಕಾರ ಬ್ಯಾಂಕುಗಳು ನಿರ್ದೇಶಕರು ಮತ್ತು ಅವರ ಸಂಬಂಧಿತರಿಗೆ ಬ್ಯಾಂಕು ಸಾಲ ನೀಡುವ ಬಗ್ಗೆ ಇರುವ ನಿರ್ಬಂಧಗಳ ಬಗ್ಗೆ ಭಾರತೀಯ ರಿಜರ್ವ್ ಬ್ಯಾಂಕು ಹೊಸ ನಿರ್ದೇಶನಗಳನ್ನು ಜಾರಿ ಪಡಿಸಲಿದೆ ಎಂದು ತಿಳಿದು ಬಂದಿದೆ. ಇದರ ಬಗ್ಗೆ ಸರಳವಾದ ಶಬ್ದಗಳಲ್ಲಿ ವಿವರಿಸಿ. ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಈ ವ್ಯಾಖ್ಯೆಯಲ್ಲಿ ಬರುತ್ತಾನೆಯೇ?

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಂಗಳೂರು.

ಉತ್ತರ : ದಿನಾಂಕ : ಅಕ್ಟೋಬರ್ 3, 2025ರಂದು ರಿಜರ್ವ್ ಬ್ಯಾಂಕು “ನಿರ್ದೇಶಕ ಸಂಬಂಧಿತ ಸಾಲಗಳ” ಬಗ್ಗೆ ಕರಡು ನಿರ್ದೇಶನವನ್ನು ಹೊರಡಿಸಿದೆ. “ನಿರ್ದೇಶಕರ ಸಾಲ”ದ ವ್ಯಾಖ್ಯಾನವನ್ನು “ಸಂಬಂಧಿತ ಪಕ್ಷಗಳಿಗೆ ನೀಡುವ ಸಾಲ” ಎಂದು ಮರು ವ್ಯಾಖ್ಯಾನ ಮಾಡಿದಲ್ಲದೆ “ನಿರ್ದೇಶಕರ ಸಾಲ”ಗಳ ವ್ಯಾಖ್ಯೆಯನ್ನು ವಿಸ್ತರಿಸಿದೆ. ನಿರ್ದೇಶಕರನ್ನು ಸೇರಿಸಿ ಇತರ ಸಂಬಂಧಿತ ವ್ಯಕ್ತಿಗಳು, ಅವರ ಸಂಬಂಧಿಕರು ಮತ್ತು ಅವರೆಲ್ಲರ ಸಂಬಂಧಪಟ್ಟ ಘಟಕಗಳನ್ನು ಒಟ್ಟಾಗಿ “ಸಂಬಂಧಿತ ಪಕ್ಷಗಳು ಅಥವಾ Related Parties” ಎಂದು ಕರೆಯಲಾಗುವುದು. ಈ ಹೊಸ ನಿರ್ದೇಶಕ ವಿಶ್ವೀ 1, 2026 ರಿಂದ ಜಾರಿಗೆ ಬರಲಿದೆ. ಈ ಕರಡು ನಿರ್ದೇಶನದಲ್ಲಿನ ಮುಖ್ಯಾಂಶಗಳು ಈ ಕೆಳಗಿನಂತಿವೆ.

- (1) ಈ ನಿರ್ದೇಶನಗಳು “ಸಂಬಂಧಿತ ಪಕ್ಷಕ್ಕೆ ಸಾಲ ನೀಡುವುದಕ್ಕೆ ಮಾತ್ರವಲ್ಲದೆ ಬ್ಯಾಂಕು “ಸಂಬಂಧಿತ ಪಕ್ಷ”ದೊಂದಿಗೆ ಮಾಡಿಕೊಂಡ ಒಪ್ಪಂದ ಮತ್ತು ವ್ಯವಸ್ಥೆಗೂ ಅನ್ವಯಿಸುತ್ತದೆ.
- (2) ನಿರ್ದೇಶನದ ರೀತ್ಯ ಬ್ಯಾಂಕಿನ ನಿರ್ದೇಶಕರು ಬಿ.ಒ.ಎಂ. ಸದಸ್ಯರು ಮುಖ್ಯಕಾರ್ಯನಿರ್ವಹಣಾಧಿಕಾರಿ, ಹಿರಿಯ ಅಧಿಕಾರಿಗಳು ಅವರ

ಸಂಬಂಧಿಕರು ಮತ್ತು ಅವರಿಗೆ ಸಂಬಂಧಿಸಿದ ಘಟಕಗಳಿಗೆ ಬ್ಯಾಂಕು ಸಾಲ ನೀಡುವುದನ್ನು ನಿಷೇಧಿಸಲಾಗಿದೆ.

- (3) ಬ್ಯಾಂಕಿನಲ್ಲಿ ಶೇ.5ಕ್ಕಿಂತ ಹೆಚ್ಚು ಷೇರುಗಳನ್ನು ಹೊಂದಿರುವ ಸದಸ್ಯರು ಅವರ ಸಂಬಂಧಿಕರು ಮತ್ತು ಅವರಿಗೆ ಸಂಬಂಧಿಸಿದ ಘಟಕಗಳು ಕೂಡಾ ನಿರ್ದೇಶನದ ನಿಬಂಧನೆಗಳಿಗೆ ಒಳಪಟ್ಟಿರುತ್ತಾರೆ.
- (4) ಇನ್ನು ಮುಂದೆ ನಿರ್ದೇಶಕರ ಸಹೋದರಿಯ ಪತಿ ಮತ್ತು ನಿರ್ದೇಶಕರ ಸಹೋದರನ ಪತ್ನಿಯನ್ನು “ಸಂಬಂಧಿಕರು” ಎಂದು ಪರಿಗಣಿಸಲಾಗುವುದಿಲ್ಲ.
- (5) ನಿರ್ದೇಶಕರ ಸ್ವಂತ ಶೇವಣಿ / ಸರ್ಕಾರಿ ಬಾಂಡು / ಜೀವ ವಿಮಾ ಪಾಲಿಸಿಗಳನ್ನು ಆಧರಿಸಿ ನೀಡುವ ಸಾಲಗಳನ್ನು “ಸಂಬಂಧಿತ ಪಕ್ಷಗಳಿಗೆ” ನೀಡಲಾದ ಸಾಲವೆಂದು ಪರಿಗಣಿಸಲಾಗುವುದಿಲ್ಲ. ಆದಾಗ್ಯೂ, ಈ “ವಿನಾಯಿತಿ ಪಡೆದ ಸಾಲಗಳ” ಮೊತ್ತವು ಶೇಣಿ 1,2,3 ಮತ್ತು 4 ಬ್ಯಾಂಕುಗಳಲ್ಲಿ ಕ್ರಮವಾಗಿ ರೂ.1,2,5 ಮತ್ತು 10 ಕೋಟಿಗಳನ್ನು ಮೀರಬಾರದು. ಈ ಮಿತಿಯನ್ನು ಮೀರಿದ ಸಾಲಗಳನ್ನು ಆಡಳಿತ ಮಂಡಳಿ ಅನುಮೋದಿಸಬೇಕು.
- (6) ಬ್ಯಾಂಕು “ಸಂಬಂಧಿತ ಪಕ್ಷ”ಗಳ ಪಟ್ಟಿಯನ್ನು ಸಿದ್ಧಪಡಿಸಬೇಕು ಮತ್ತು ಪಟ್ಟಿಯನ್ನು ನಿಯತಕಾಲಿಕವಾಗಿ ನವೀಕರಿಸಬೇಕು.
- (7) ನಿರ್ದೇಶಕರು, ಬಿ.ಒ.ಎಂ. ಸದಸ್ಯರು ಮತ್ತು ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳು ಅವರ ಸಂಬಂಧಿಕರ ಮತ್ತು ಅವರ ಸಂಬಂಧಿತ ಘಟಕಗಳು ಬ್ಯಾಂಕಿನಿಂದ ಪಡೆದ ಎಲ್ಲಾ ಸಾಲಗಳ ಬಗ್ಗೆ ವಾರ್ಷಿಕ ಘೋಷಣೆಯನ್ನು ನೀಡಬೇಕು.
- (8) ಕ್ಲೆಡ್ ಪ್ರೋ ಕೋ ವ್ಯವಸ್ಥೆಗಳು (ಪರಸ್ಪರ ಸಾಲ ನೀಡುವಿಕೆ) ಯಾವುದಾದರೂ ಇದ್ದರೆ ಅವುಗಳನ್ನು ತೆಗೆದು ಹಾಕಲು ಬ್ಯಾಂಕಿನಲ್ಲಿ ವಿಸ್ತೃ ಬೋಯಿಂಗ್ ಕಾರ್ಯವಿಧಾನ ಇರಬೇಕು.
- (9) ಹೊಸ ನಿರ್ದೇಶನಗಳಿಗೆ ಅನುಗುಣವಾಗಿಲ್ಲದ ಅಸ್ತಿತ್ವದಲ್ಲಿರುವ ಸಾಲಗಳು, ಸಾಲ ಮುಕ್ತಾಯದವರೆಗೆ ಅಥವಾ ನಿರ್ದೇಶನ ಜಾರಿಯಾದ ಒಂದು ವರ್ಷ ಯಾವುದು ಮೊದಲೂ ಅಲ್ಲಿಯವರೆಗೆ ಬ್ಯಾಂಕಿನಲ್ಲಿ ಮುಂದುವರೆಯಬಹುದು.

ಶ್ರೀ ಬಸವೇಶ್ವರ ಸಹಕಾರ ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆ



ಕಲಬುರಗಿ: ಕಲಬುರಗಿ ನಗರದ ಶ್ರೀ ಬಸವೇಶ್ವರ ಸಹಕಾರ ಬ್ಯಾಂಕಿನ 44ನೇ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ದಿನಾಂಕ: 13-09-2025 ರಂದು ಶನಿವಾರ ಕಲಬುರಗಿ ನಗರದ ವೀರಶೈವ ಕಲ್ಯಾಣ ಮಂಟಪ ಸಾರ್ವಜನಿಕ ಉದ್ಯಾನವನ-ಕಲಬುರಗಿಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎಂ. ಡಿ. ಪಾಟೀಲ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಉಪಾಧ್ಯಕ್ಷರಾದ ಶ್ರೀ ಸಿದ್ಧಾಮಪ್ಪ ಎಸ್. ಪಾಟೀಲ, ನಿರ್ದೇಶಕರುಗಳಾದ ಶ್ರೀ ಸಿದ್ಧಪ್ಪ ಎಸ್. ದೇವರಮನಿ, ಶ್ರೀ ಆರ್.ಜಿ.ಶೆಟ್ಟಿಗಾರ, ಶ್ರೀ ಸತೀಶಕುಮಾರ ಎಸ್. ಜೇವರ್ಗಿ, ಶ್ರೀ ಪ್ರಶಾಂತ ಎ. ಗುಡ್ಡಾ, ಶ್ರೀ ವಿಶ್ವನಾಥ ಬಿ.ದಂಡೋತಿ, ಶ್ರೀ ರಾಜಶೇಖರ ಜಿ. ಪಡಶೆಟ್ಟಿ, ಶ್ರೀ ಧರ್ಮಪ್ರಕಾಶ ಪಾಟೀಲ, ಶ್ರೀಮತಿ ಸಾವಿತ್ರಿ ಎಸ್. ಕಳಗೇರಿ, ಶ್ರೀಮತಿ ಸುಶೀಲಾ ಡಿ. ಪಾಟೀಲ, ಶ್ರೀ ಅರವಿಂದ ಎಸ್. ಸಂಗಾಪೂರೆ, ಶ್ರೀ ಶಿವಲಿಂಗಪ್ಪ ಪಿ.



ಬಂಡಕ, ಶ್ರೀ ವಿಶ್ವನಾಥ ಶೇರಿಕಾರ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಬಸವರಾಜ ಮೇತ್ರಿ ಮತ್ತು ಸಿಬ್ಬಂದಿ ವರ್ಗದವರು ಯಶಸ್ವಿಯಾಗಿ ನಡೆಸಿಕೊಟ್ಟರು.

ಇದೇ ಸಂದರ್ಭದಲ್ಲಿ ಅಧ್ಯಕ್ಷರು ಬ್ಯಾಂಕ್ 2024-25ನೇ ಸಾಲಿನಲ್ಲಿ ಆದಾಯ ತೆರಿಗೆ ಪಾವತಿಸಿದ ನಂತರ ರೂ.55.76 ಲಕ್ಷಗಳ ನಿವ್ವಳ ಲಾಭ ಗಳಿಸಿ ಶೇ.15% ಡಿವಿಡೆಂಡ್ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಮಹಾಸಭೆಯಲ್ಲಿ ಘೋಷಿಸಿದರು. 2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಗಳಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು ಹಾಗೂ ಬ್ಯಾಂಕಿನ ಸಂಸ್ಥಾಪಕ ಸದಸ್ಯರಿಗೆ ಮತ್ತು ಉತ್ತಮ ಗ್ರಾಹಕರಿಗೆ ಸನ್ಮಾನಿಸಲಾಯಿತು.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ವೆನೆಜುವೆಲಾದ ರಾಜಕಾರಣಿ ಮತ್ತು ಕೈಗಾರಿಕಾ ಎಂಜಿನಿಯರ್ ಮಾರಿಯಾ ಕೊರಿನಾ ಮಚಾದೊ ಅವರಿಗೆ 2025ನೇ ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮಾರಿಯಾ ಕೊರಿನಾ ಮಚಾದೊ ಅವರು ವೆನೆಜುವೆಲಾದ ಜನರ ಪ್ರಜಾಪ್ರಭುತ್ವ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಿದ್ದಕ್ಕಾಗಿ ಅವರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
- ಉದ್ಯೋಗಸ್ಥ ಮಹಿಳೆಯರಿಗೆ ರಾಜ್ಯ ಸರಕಾರ ಪ್ರತಿ ತಿಂಗಳು ವೇತನ ಸಹಿತ, ವರ್ಷಕ್ಕೆ 12 ದಿನ ಋತುಚಕ್ರ ರಜೆ ನೀಡುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ರಾಜ್ಯ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, ಎಂಎಂಎಸ್, ಐಟಿ ಮತ್ತು ಇತರ ಖಾಸಗಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಮಹಿಳೆಯರು ಯಾವ ದಿನ ರಜೆ ಪಡೆದೇಕು ಅನ್ನುವುದನ್ನು ತೀರ್ಮಾನ ಮಾಡಲಿದ್ದಾರೆ.
- ಬಿಹಾರದ ಮಧುಬನಿ ಜಿಲ್ಲೆಯ ಸಣ್ಣ ಗಡಿ ಪಟ್ಟಣವಾದ ಜೈನಗರದ ಆಗಸದಲ್ಲಿ ಜಗತ್ತಿನ ಅತೀ ಎತ್ತರದ ಶಿಖರ್ ಮೌಂಟ್ ಎವರೆಸ್ಟ್ ಒಳಗೊಂಡಂತೆ ಹಿಮಾಲಯದ ಅನೇಕ ಪರ್ವತ ಶ್ರೇಣಿಗಳು ಬರಿಗಣ್ಣಿಗೆ ಕಾಣುತ್ತಿದೆ.

- ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹೆಚ್ಚುವರಿ ರೂ. 1,01,603 ಕೋಟಿ ತೆರಿಗೆ ಪಾಲನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕಕ್ಕೆ ರೂ. 3,705 ಕೋಟಿ ಹಂಚಿಕೆ ಮಾಡಲಾಗಿದೆ.
- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಪ್ರತಿಷ್ಠಿತ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲಾಗಿ ಇತಿಹಾಸ ನಿರ್ಮಿಸಿದೆ. ಮಹಿಳಾ ಸಬಲೀಕರಣದಡೆಗಿನ ದಿಟ್ಟ ಯೋಜನೆಯಾದ ಶಕ್ತಿ ಯೋಜನೆಯು ಚಾಲನೆಗೊಂಡ ದಿನದಿಂದ ಅಂದರೆ ಜೂನ್ 11, 2023 ರಿಂದ ಜುಲೈ 25, 2025ರ ಅವಧಿಯಲ್ಲಿ 504 ಕೋಟಿ 90 ಲಕ್ಷ ಬಾರಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸುವ ಮೂಲಕ ಈ ಇತಿಹಾಸ ಸೃಷ್ಟಿಸಿದ್ದಾರೆ.
- ರಾಜ್ಯದಾದ್ಯಂತ 'ಪರಿಸರಸ್ನೇಹಿ ದೀಪಾವಳಿ' ಆಚರಣೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದ್ದು, ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ ನೀಡಬೇಕು ಎಂದು ತಾಕೀತು ಮಾಡಿದೆ. ನಿಷೇಧಿಸಿರುವ ಪಟಾಕಿಗಳನ್ನು ಮಾರಾಟ ಮಾಡುವವರು, ದಾಸ್ತಾನು ಹೊಂದಿರುವವರ ವಿರುದ್ಧ ಪರಿಸರ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ಹಿ ದು ಗ ರ ಅ ನಿ ಸಿ ಕೆ . . .



ತಟಸ್ಥ ನಿಲುವಿಗೆ ಕಾರಣ : ಆರ್‌ಬಿಐ ಈ ಬಾರಿಯ ತನ್ನ ವಿತ್ತೀಯ ನೀತಿಯಲ್ಲಿ ರೆಪೊ ದರವನ್ನು ಶೇಕಡಾ 5.5ರಷ್ಟು ಕಾಯ್ದುಕೊಳ್ಳುವ ತಟಸ್ಥ ನಿಲುವಿಗೆ ಕಾರಣ, ಮುಂದಿನ ದಿನಗಳಲ್ಲಿ ಹಣದುಬ್ಬರವು ಶೇ.4ಕ್ಕಿಂತಲೂ ಹೆಚ್ಚಾಗುವ ಸಾಧ್ಯತೆಯೇ ಕಾರಣವೆಂದು ಹೇಳಬಹುದಾಗಿದೆ. ಅಲ್ಲದೆ ಅಮೇರಿಕಾ ಹಾಗೂ ಜಾಗತಿಕ ಬೆಳವಣಿಗೆಗಳು ದೇಶೀಯ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದೆ.

► ಎಂ. ರಂಗನಾಥ ಗಣನೂರು, ಮಂಡ್ಯ

ಸಾಕಾರಗೊಳ್ಳಲಿ : ನಮ್ಮ ಹೆಮ್ಮೆಯ ಬೆಲ್ಲದ ಬಾಗೇವಾಡಿ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕ್ ಮುಂದಿನ ಕೆಲವೇ ವರ್ಷಗಳಲ್ಲಿ ರೂ. 1000 ಕೋಟಿ ದುಡಿಯುವ ಬಂಡವಾಳದೊಂದಿಗೆ ಹೊಸ ದಾಖಲೆ ಮಾಡುತ್ತದೆ ಎಂದು ಅಧ್ಯಕ್ಷರಾದ ಕುಶ ರಮೇಶ ಕತ್ತಿ ಅವರು ಹೇಳಿದ್ದಾರೆ. ಅವರ ಮಾತುಗಳಲ್ಲಿ ಆತ್ಮ ವಿಶ್ವಾಸ ಎದ್ದು ಕಾಣುತ್ತದೆ. ಬ್ಯಾಂಕು ಸಾಧಿಸುತ್ತಿರುವ ಪ್ರಗತಿ ನೋಡಿದರೆ ಅದು ಸತ್ಯವಾಗಲಿದೆ, ಸಾಕಾರಗೊಳ್ಳಲಿದೆ ಎಂದೇ ಅನಿಸುತ್ತಿದೆ.

► ವಿ. ಬಸವರಾಜ ಸವದಿ, ಹುಕ್ಕೇರಿ

ಸಂಪಾದಕರು :

ಪುಂಡಲೀಕ ಎನ್. ಕೇರೂರೆ,
ಮುಖ್ಯಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, #35, 3rd Cross, Sudhamanagar, Bangalore - 560027.